



ತಪ್ಪಕಲ್ಲುನೇ ಇರುವ ಕೆಲವೇ ಕೆಲವರು ಮನೆಯಿಂದ ನಿಲ್ಲು ತರುತ್ತಾರೆ ಎನ್ನತ್ತಾರೆ ಗುರುದೇವ.

ಬಳಕೆಗೆ ಮೂರು ಪಟ್ಟು ನೀರು ಲಭ್ಯ

ಇವರು 1,66,000 ಲೀಟರಿನ ಟಾಂಕಿಗಳಿಂದ ಇಡೀ ವರ್ಷ ಬಳಸುವ ಒಟ್ಟು ನೀರು ಅಪ್ಪೇ ಅಲ್ಲ! ಹಲವ ಪಟ್ಟು ಹೆಚ್ಚು. ‘ಒಬ್ಬಿಗೆ ಸರಾಸರಿ ದಿನಕ್ಕೂಂದು ಲೀಟರ್’ ಅಂತ ಇಟ್ಟುಕೊಳ್ಳಿ’, ಇವರು ವಿವರಿಸುತ್ತಾರೆ, ‘3,000 ಮಂದಿ 180 ದಿನ ಬಳಸುತ್ತಾರೆ ಎಂದರೆ, ಸುಮಾರು ಐದೂವರೆಯಿಂದ ಆರು ಲಕ್ಷ ಲೀಟರ್’ ಸಿಗುತ್ತದೆ ಎಂದರ್ಥ.

‘ಶಾಲೆಯಲ್ಲಿ ಮಣಿಯ ದಾಖಲೆ ಇಟ್ಟುಕೊಳ್ಳುತ್ತಾರೆ. ಕಂಗಳೇ ಇವರ ಮಳೆಮಾಪಕ. ವರ್ಷಕ್ಕೆ 60ರಿಂದ 65 ಮಳೆಗಳು ಬಂದೇ ಬರುತ್ತವೆ. ಅದನ್ನು ವರ್ಗೀಕರಿಸಿ (ಬಾಕ್ಸ್ ಚಿದ) ಬರೆದಿಟ್ಟುಕೊಳ್ಳುತ್ತೇವೆ’ ಎನ್ನತ್ತಾರೆ. ವಿದ್ಯಾರ್ಥಿಗಳೇ ಬರೆದಿಟ್ಟು 12 ವರ್ಷಗಳ ಮಳೆದಾಖಲೆ ಇವರಲ್ಲಿದೆ.

2008ರಲ್ಲಿ ಭೇಟಿ ಕೊಟ್ಟಾಗ ಗುರುದೇವ್ ಹೇಳಿದ್ದರು, “ವಾರಕ್ಕೆ ಕಾಲು—ಅರ್ಥ ಗಂಟೆಯಂತೆ ನಗರಸಭೆ ನಿರು ಕೊಟ್ಟಿದ್ದು 52 ದಿನ. ವರುಣ, ಅಡಕ್ಕು ಹೆಚ್ಚು, ಅಂದರೆ, 63 ದಿನ ಕೊಟ್ಟಿದ್ದಿಟ್ಟು. ಆಗ ದೊಡ್ಡ ಬಳ್ಳಾಪುರದ ಜನಸಂಖ್ಯೆ ಬಂದು ಲಕ್ಷ. ಈಗ 1.25 ಲಕ್ಷ. ಆಗ 40–50 ‘ನೀರಿನ’ ಚ್ಲಾಕ್ರಾಗಳು ಓಡಾಡುತ್ತಿದ್ದುವು. ಈಗ ನೀರಿನ ಚ್ಲಾಕ್ರಾಗಳು ನೂರಿನ್ನಿಂಲು ಇವೆ! ಆಗ ನೀರಿನ ವಾರ್ಫಿಕ ವಹಿವಾಟಿ ಅಂದಾಜು 4 ಕೋಟಿ ರೂಪಾಯಿ. ಈಗ 10ರಿಂದ 15 ಕೋಟಿ ರೂಪಾಯಿ ಆಗಿರಬಹುದು!

1965ರ ಸುಮಾರಿಗೆ ಇಲ್ಲಿ ನೀರಿನ ಕೊರತೆ ಇರಲಿಲ್ಲ. 400–500 ಬಾವಿಗಳು, ಸಿಹಿನೀರೂ ಇತ್ತು. ಅವನ್ನಿ ಸುರುವಾದದ್ದು 70ರ ದಶಕದಿಂದ. ಹಲವು ಬಾವಿಗಳನ್ನು ಮುಚ್ಚಿಬಿಟ್ಟಿದ್ದಾರೆ. ಈಗ ಕೊಳೆಬಾವಿಯ ಆಳ 1000 ಅಡಿತ್ತ ಕಡವೆಯೇ ಇಲ್ಲ. 1400 ಅಡಿವರೆಗೂ ಹೋದ್ದಿದೆ.

ಕುಂಟಿಗಳು ಸಮೃದ್ಧವಾಗಿದ್ದಾಗಿ...

ಗುರುದೇವರ ಮನದಲ್ಲಿ ಅರ್ಥ ಶರಮಾನ ಹಿಂದಿನ ಕುಂಟಿಗಳ ಸುಂದರ ಚಿತ್ತವಿದೆ. “ನಮ್ಮ ಮನೆಯಿಂದ ಅರ್ಥ ಕೆಲೋಮೀಟರಿನೊಳಗೆ ಏದು



ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಅಡುಗೆಗೂ ಮಳೆನೀರು ಬಳಕೆ

ಕುಂಟಿಗಳಿದ್ದಾವು. ಕಿರಿಷ್ಟನ ಕುಂಟಿ, ಬಂಧವಿನಿ ದೇವಸ್ಥಾನದ ಕುಂಟಿ, ಕೆಂಕೆಯವರ ಕುಂಟಿ, ಬೆಗಳಿ ಗಾರ್ಡನ್ ಕುಂಟಿ ಮತ್ತು ದಾರ್ಗ ಕುಂಟಿ. ಇಳಿಜಾರಿಗೆ ಅಡ್ಡ ಕಟ್ಟಿ ಕಟ್ಟಿದರೆ ಅದುವೇ ಕುಂಟಿ. ಸುಮಾರು 200–300 ಅಡಿ ಅಗಲ, 10–12 ಅಡಿ ಆಳ. ದನಕರುಗಳು ಅಲ್ಲೇ ಬಂದು ನೀರು ಕುಡಿಯುತ್ತಿದ್ದಾವು. ನಾವೆಲ್ಲಾ ಈಜು ಕಲಿತ್ತದ್ದೇ ಈ ಕುಂಟಿಗಳಲ್ಲಿ. ಆಗ ನೀರಿನ ಸಂಕಟವೂ ಇರಲಿಲ್ಲ. ಈಗ ಬವತ್ತು ವರ್ಷದ ಕೆಳಿನವರಿಗೆ ಈ ಕುಂಟಿಗಳ ಹೆಸರೇ ಗೊತ್ತಿಲ್ಲ. ಅವೇಲ್ಲವೂ ಹಾಳಬಿದ್ದಿದೆ. ಕಟ್ಟಿದಗಳಿದ್ದು ಮಾಯವಾಗಿವೆ.”

ದಶಕದ ಹಿಂದೆ ದೊಡ್ಡಬಳಾಪುರದಲ್ಲಿ 44 ಶಾಲೆಗಳಿದ್ದವು. 12 ಸಾವಿರ ವಿದ್ಯಾರ್ಥಿಗಳು. ಎಲ್ಲಾ ಶಾಲೆಗಳೂ ಸೇರಿ ನೀರಿಗೇ ಕಿನಿವ್ವೆ 4.5 ಲಕ್ಷ ರೂ. ವ್ಯಯಿಸುತ್ತಿದ್ದುವು. ಈಗ ಶಾಲೆಗಳ ಸಂಖ್ಯೆ 65ಕ್ಕಿಲ್ಲದೆ. ವಿದ್ಯಾರ್ಥಿ ಸಂಖ್ಯೆ 19 ಸಾವಿರ. ಮಳೆಕೊಯಿನ ಕಾನೂನಿನ್ನಿಲ್ಲ ಈ ಶಾಲೆಗಳು ಏನೋ ಅಲ್ಲಿಸ್ತುಲ್ಲ ವ್ಯವಸ್ಥೆ ಮಾಡಿಕೊಂಡಿವೆ. ಆದರೆ ಸುಸಜ್ಜಿತ ಮಳೆಕೊಯಿನ್ನು ಮಾಡಿರುವ ಶಾಲೆಗಳು ಬೇರೆಣಿಕೆಯಿವು ಮಾತ್ರ.

“2002ರಿಂದ 2005ರವರೆಗೆ, ಭೀಕರ ಬರಗಾಲ ಬಂದಿದಾಗ ಸ್ವಲ್ಪ ನೀರೆಚ್ಚರ ಮೂಡಿತ್ತು. ಮತ್ತೆ ಅದು ಮರಯಾಯಿತು. ಇಲ್ಲಿ ಕಾಂಚಾಣದ

ಹಿಂದೆ ದೊಡ್ಡವರೆಗೆ ಹೆಚ್ಚು. ನಿರನ್ನು ಎಚ್ಚರಿದಿಂದ ಬಳಸಬೇಕು, ಉಳಿಂಬೆಳ್ಳಬೇಕು ಎಂಬ ಪ್ರಜ್ಞ ಶೀರಾ ಕಮ್ಮಿ” ಎಂದು ವಿವಾದಿಸುತ್ತಾರೆ ಸಾಮಾಜಿಕ ಕಾರ್ಯಕರ್ತರ ಸುಂ.ಸು. ಬದರೀನಾಥ್. ಮಧ್ಯಮ ವರ್ಗದ ಸುಖಂಬಗಳ ಬೆಣಿಗೆಯಲ್ಲಿ ತಿಂಗಳಿಗೆ ಸಾವಿರ ರೂ ನೀರಿಗೇ ವ್ಯಯಿಸುವ ಹಿತಿಗೆ ಇಲ್ಲಿನದು.

ಬೆಸರದಿಂದ ನುಡಿಯತ್ತಾರೆ ಗುರುದೇವ್, “ಅಂಬಿಗೆ ದುರಾರಿದ ಏರಡು ತಂಡಗಳು ನಮ್ಮ ಮಳೆಕೊಯಿನ್ನು ನೋಡಲು ಬಂದಿದ್ದುವು. ಇದು ಬಿಟ್ಟರೆ ಬೇರೆ ಯಾರೂ ಬಂದೇ ಇಲ್ಲ.”

ನಿಧಾನಗೆಯ ಒಳವು

ಆದೂ ಹೆಚ್ಚಿಂಡ ನಿಧಾನವಾಗಿ ಚಲೆಸತ್ತೊಡಗಿದೆ. ಮೊದಲೊದಲು ಮಳೆನೀರು ಸಂಗ್ರಹದ ಬಗ್ಗೆ ಹೇಳಿದರೆ, ‘ಅಡಕ್ಕೆ ಆಗಾಗ ಕ್ಕೀನ್’ ಮಾಡಬೇಕತಲ್ಲಾ, ಹೈಪೋಲೈನ್ ಹಾಕಬೇಕಂತೆ’ ಅಂತಲ್ಲಾ ರಾಗ ಎಂಬುತ್ತಿದ್ದರು. ಈಗ ‘ಹೊಸ ಮನೆ ಕಟ್ಟಿಸುತ್ತಿದ್ದೇವೆ, ಹೇಗೆ ಮಳೆ ಹಿಡಿಯಬಹುದು ಅಂತ ನೋಡಿ ಹೇಳೀರಾ’ ಎಂದು ಕೇಳಿ ಬಿಂದುವರಿದ್ದಾರೆ ಎನ್ನತ್ತಾರೆ ವಿವೇಕಾನಂದ ಶಾಲೆಯ ಮ್ಯಾನೇಜರ್ ಆರ್. ಲಕ್ಷ್ಮಿನಾರಾಯಣ. ಇವರು ಮತ್ತು ಸಹಾಯಕ ಮ್ಯಾನೇಜರ್ ಟಿ.ವಿ. ರವಿ ಹಲವು ಮನೆಗಳಿಗೆ ಭೇಟಿ ಕೊಟ್ಟಿ

ಸೋರಿಹೋದ 80 ಕೋಟಿ

‘ಎನ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ (1999–2004) ರಾಜ್ಯದ 26,502 ಶಾಲೆಗಳಲ್ಲಿ ಮಳೆನೀರು ಸಂಗ್ರಹದ ಕೆಲಸ ಮಾಡಿಸಿದ್ದರು. ಇದಕ್ಕೆ 80 ಕೋಟಿ ರೂಪಾಯಿ ವೆಚ್ಚವಾಗಿತ್ತು’ ಎಂದು ಡಾ. ದೇವರಾಜ್ ರಿಷ್ಟಿನೆಸಿಕೋಲ್ಟುತ್ತಾರೆ, ‘ದುರ್ದಿಷ್ಟವಾಗಿತ್ತು ಇದರಲ್ಲಿ ಹೆಚ್ಚಿನವೂ ಕೆಲಸವೇ ಮಾಡುತ್ತಿಲ್ಲ.’

2007ರಲ್ಲಿ ‘ಅಘ್ಯೋಂ’ ಸಂಸ್ಥೆ ಈ ಶಾಲೆಗಳ ಮಳೆಕೊಯಿನ್ನ ಸಮೀಕ್ಷೆ ನಡೆಸಿತು. ಈ ತಂಡದ ಬಿಂದು ಸದಸ್ಯರಾಗಿ ಡೇವರಾಜ್ ಎರಡು ಜಿಲ್ಲೆಯಲ್ಲಿ ವಾಪತ್ತ ವ್ಯವಾಸ ಮಾಡಿದ್ದರು.

‘ಕುಲಪತೆ ಕೆಲವೇ ಕಾಮಗಾರಿ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿದೆ ಮಾಡಿದ ರಚನೆಗಳು – ಉದಾಹರಣೆಗೆ ಬಾವಿಕೊಂಡಿತ ಕೆಲಸ ಮಾಡಬೇಕಿದ್ದ ದ.ಕ. ಜಿಲ್ಲೆಯಲ್ಲೂ ಮಳೆನೀರ ಸಂಗ್ರಹ ಹೇರಿದುದು – ಯೋಜನೆ ಈ ಧರದ ಸೋಲು ಕಾಣಲು ಕಾರಣ’ ಎನ್ನತ್ತಾರೆ ಇವರು.

ಈ ಮಳೆಕೊಯಿನ್ನ ವ್ಯವಸ್ಥೆಗಳನ್ನು ವಸ್ತರುಜೀವನ ಮಾಡುವ ವ್ಯಾಸ್ತಾವ ‘ಅಘ್ಯೋಂ’ನ ಎದುರಿತ್ತು. ಅದರದು ಕಾಂಟ್ ಸಾಧ್ಯವಲ್ಲ ಎಂದು ಮನದಿಂದ ಕಾಣಲಿಲ್ಲ. ‘ಅಘ್ಯೋಂ’ ಶಾಲೆಗಳಲ್ಲಿ ಕೆಲವು ಮಳೆಕೊಯಿನ್ನ ಮಾದರಿ ಕೆಲಸಗಳಿಗೆ ಮುಂದಾಗಲು ವೇರೆಣ ಸರಕಾರಿ ಕೆಲಸಗಳ ದುರ್ವಸ್ಥೆಯೇ ಎಂದು ರದ್ದಿ ವಿಶ್ಲೇಷಿಸುತ್ತಾರೆ.